### **WENDT (INDIA) LIMITED**

No. 69/70, Sipcot, Hosur 635 126, Tamilnadu, INDIA

Telephone: + 91 4344.405500

Telefax : + 91 4344 405620 / 405630
E-mail : wil@wendtindia.com
Web : www.wendtindia.com
CIN: : L85110KA1980PLC003913



1st November 2025

Stock Code: 505412

BSE Limited

25<sup>th</sup> Floor, Phiroze Jeejeebhoy Towers

Dalal Street, Mumbai 400 001

National Stock Exchange of India Ltd.

Plot No. C/1, G Block

Bandra - Kurla Complex, Bandra (E) Stock Code: WENDT

Mumbai 400 051

Dear Sir/Madam,

Sub: Newspaper advertisement regarding notice of special window for relodgement of transfer requests of physical shares and IEPF 100 days campaign.

We enclose the Newspaper advertisement published in Business Standard (English) & Vijaya Karnataka (Kannada), intimating the shareholders about the opening of a Special window for the Re-lodgement of transfer requests of physical shares as per SEBI Circular dated 2<sup>nd</sup> July 2025 and on the 100 days' campaign initiated by Investor Education and Protection Fund (IEPF) Authority.

Kindly take note of the same.

Thanking you.

Yours faithfully, For **Wendt (India) Limited** 

Arjun Raj P Company Secretary



SI. No.

1.

4.

8.

**Particulars** 

Net Profit / Loss (-) for the period (before Tax,

Net Profit / Loss (-) for the period before Tax

(after Exceptional and /or Extraordinary items)

(after Exceptional and /or Extraordinary items)

Audited Balance Sheet of the previous year)

Total Comprehensive Income for the period [Comprising Profit/(Loss) for the period (after tax) and Other

Reserves (excluding Revaluation Reserve as shown in the

Earnings Per Share (of Rs 10/- each) (for continuing and

Net Profit / Loss (-) for the period after Tax

Comprehensive Income (after tax)]

**Equity Share Capital** 

discontinued operations) -

Exceptional and /or Extraordinary items)

Total income from operations

FACT दि फर्टिलाइज़र्स एण्ड केमिकल्स ट्रावनकोर लिमिटेड THE FERTILISERS AND CHEMICALS TRAVANCORE LIMITED

Period Ended

30.09.2024

214774

(5716)

(4891)

(954)

64707

(0.58)

(0.58)

30 09 2025

277518

2830

2830

2514

2968

64707

0.39

0.39

Note: The above is an extract of the detailed format of Quarterly/ Half yearly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations 2015

Registered Office: Eloor, Udyogamandal, Kochi-683501, CIN: L24129KL1943G0I000371, Website: http://www.fact.co.in

Year Ended

31 03 2025

426736

2913

5374

4123

7563

64707

72362

0.64

0.64

Quarter Ended

30.06.2025

109456

708

708

428

64707

0.07

0.07

Audio Visual Means (OAVM)

Object of the

Issue

Towards

Repayment of debt

Place: New Delh

Date: October 31, 2025

electronic means only ('remote e-voting').

Manner of registering/updating email addresses:

made available on the website of the Company.

through Postal Ballot by way of remote e-voting.

by CDSL and voting shall not be allowed.

of EGM which should be read as under:

30.09.2025

168062

2122

2122

2086

2540

64707

0.32

0.32



Consolidated

30.09.2024

1543

1542

1118

3913

64707

0.17

0.17

149680

Period Ended

30.09.2024

214774

(5716)

(4891)

(954)

64707

(0.58)

30.09.2025

277518

2830

2830

2968

64707

0.39

0.39

₹ in Lakh

Year Ended

31.03.2025

426736

2913

5374

7563

64707

72362

0.64

0.64

**ASIAN HOTELS (NORTH) LIMITED** 

CIN: L55101DL1980PLC011037

Registered Office: Bhikaji Cama Place, M. G. Marg, New Delhi – 110066

Phone: 011 66771225/1226: Fax: 011 26791033

**E-mail**: <u>investorrelations@ahlnorth.com</u>; **Website**: <u>www.asianhotelsnorth.com</u>

CORRIGENDUM TO NOTICE OF (01/2025-26)

**EXTRA-ORDINARY GENERAL MEETING (EGM)** 

FOR ATTENTION OF THE MEMBERS

This corrigendum is being issued in continuation of the Notice of (01/2025-26) Extra-Ordinary

General Meeting (EGM) of Asian Hotels (North) Limited ('the Company') scheduled to be held

on Saturday, November 08, 2025 at 11.30 a.m. (IST) through Video Conferencing (VC)/Other

Members are requested to note that the Company has, on October 31, 2025, issued a

corrigendum informing the amendments in Para (iii) of the explanatory statement of the Notice

The amount proposed to be raised by way of present preferential allotment shall be utilized

Range (if

Till the time the issue proceeds are not fully utilized, the same shall be kept under interest bearing

Practicing Company Secretary's Certificate in terms of Regulation 163(2), Statutory Auditor

Certificate in terms of Regulation 164A of SEBI ICDR Regulations and Valuation Report given by

Independent Registered Valuer in terms of Regulation 166A of SEBI ICDR Regulations is available

The fair value per share of Asian Hotels (North) Limited as recommended, by M/s GAA Advisory

LLP, Independent Registered Valuer, IBBI Registration No. IBBI/RV-E/02/2020/114 in terms of

requirement under provision of Regulation 166A(1) of SEBI ICDR Regulations, 2018 has been

taken and fair value recommended by valuer is Rs 305.73 per share and the valuation report

A corrigendum e-mail has been sent to the Members on October 31, 2025. The corrigendum

to the Notice of EGM is also available on the website of stock exchanges viz. www.bseindia.

**NACL Industries Limited** 

CIN: 1 24219TG1986PLC016607

Registered Office: Plot No.12-A, "C" Block, Lakshmi Towers, No.8-2-248/1/7/78, Nagarjuna Hills, Panjagutta,

Hyderabad-500082, Telangana State, India

Phone: 040-24405100; e-mail: investors@nacl.murugappa.com; Website: www.naclind.com

NOTICE OF POSTAL BALLOT AND REMOTE E-VOTING INFORMATION

NOTICE is hereby given to the Members of M/s. NACL Industries Limited ('the Company'), pursuant to the provisions of

the guidelines prescribed by the Ministry of Corporate Affairs ("MCA") for holding general meetings / conducting the

rocess of postal ballot through remote e-voting vide General Circular Nos. 14/2020 dated April 08, 2020; 17/2020 dated

April 13, 2020; 22/2020 dated June 15, 2020; 33/2020 dated September 28, 2020; 39/2020 dated December 31, 2020; 10/

2021 dated June 23, 2021; 20/2021 dated December 08, 2021; 3/2022 dated May 5, 2022 and 11/ 2022 dated December 28, 2022 09/2023 dated September 25, 2023 09/2024 dated September 19, 2024 and 03/2025 dated September 22, 2025

ncluding any other circular issued in this regard ("relevant Circulars"), the SEBI (Listing Obligations and Disclosure Requirements) Regulations, 2015 ("Listing Regulations"), the Secretarial Standard – 2 issued by the Institute of Compan

Secretaries of India and other applicable laws and regulations, if any, that the Resolution as set out in this Notice is

roposed for consideration by the Members of the Company for passing by means of Postal Ballot by voting through

n terms of the MCA and SEBI Circulars, the Notice has been sent through electronic mode only to the Members of the

Company whose email addresses are registered with the Depository Participant(s)/Company/Registrar and Share Transfe

Agent ("RTA") i.e., XL Softech Systems Limited. The electronic dispatch of the Notice is being carried out on October 31

The Notice inter-alia indicating the process and manner of remote e-voting is also available on the Company's website www.naclind.com, on the website of Stock Exchanges i.e., BSE Limited www.bseindia.com and National Stock Exchange

of India Limited www.nseindia.com and on the website of CDSL at CDSL https://www.evotingindia.com. Pursuant to the

rovisions of Section 108 of the Act read with Rule 20 of the Companies (Management and Administration) Rules, 2014 "Rules"), as amended from time to lime, Regulation 44 of the Listing Regulations and SS-2 issued by the ICSI, the Company has engaged the services of Central Depository Services (India) Limited (CDSL) for providing remote e-voting

acility to its members to enable its Members to cast their vote by electronic means in respect of the business proposed to

a) Members holding shares either in physical form or in dematerialized form, as on Monday, October 27, 2025 ("the Cut-

off Date") only shall be eligible to exercise their right to vote by remote e-voting. A person who is not a Member as on the Cutoff Date should read the Notice for information purposes only,

For Physical shareholders- please provide necessary details like Folio No., Name of shareholder, scanned

Participant (DP) which is mandatory while e-Voting & joining virtual meetings through Depository.

copy of the share certificate (front and back), PAN (self-attested scanned copy of PAN card), AADHAR (self-attested scanned copy of PAN

For Demat shareholders - Please update your email id & mobile no. with your respective Depository Participar For Individual Demat shareholders – Please update your email id & mobile no. with your respective Depositor

In terms of SEBI circular dated December 09, 2020 on 'E-voting facility provided by Listed Companies', individual

shareholders holding securities in demat mode are allowed to vote through their demat account maintained with Depositories and Depository Participants. Shareholders are required to update their mobile number and email ID

Manner of casting vote through e-voting: Members will have an opportunity to cast their votes remotely on the busines as set forth in the Notice through e-voting system. The login credentials for casting the votes through e-voting shall be available to the Members through email after successfully registering their email addresses in the manner provided above. The detailed procedure for casting the votes through e-voting is provided in the Notice. The details are also

The remote e-voting period will commence on Saturday, November 01, 2025, at 09:00 A.M. (IST) and shall end on

All the Members of the Company as on the Cut-Off Date (including those Members who may not have received the

Notice due to non-registration of their e-mail addresses with the Company/RTA/Depositories) shall be entitled to vote

Mr. R Sridharan, (Membership No. FCS 4775) of R Sridharan & Associates, Practicing Company Secretaries, ha

Members may refer to the Notice for detailed instructions on remote e-voting for the Special Business being transacte

you have any queries or issues regarding e-Voting from the CDSL e-Voting System, you can write an email t

been appointed as the Scrutinizer for conducting the Postal Ballot through remote e-voting process, in a fair and

Sunday, November 30, 2025 at 05:00 P.M. (IST). The remote e-voting module shall be disabled for voting ther

Once the vote on a resolution is cast, the Member shall not be allowed to change it subsequently

in relation to the proposed business in accordance with the process specified in the Notice.

The details pursuant to the Act read with the Rules, SS-2 and MCA Circulars are as under:

attested scanned copy of Aadhar Card) by email to Company/RTA email id.

correctly in their demat account in order to access e-voting facility.

10 and other applicable provisions, if any, of the Companies Act, 201 and Rule 22 of the Companies (Management and Administration) Rules, 2014 (the "Rules"), including any statutory amendment(s), modification(s), variation(s) or re-enactment(s) thereto, for the time being in force and in accordance with

com and www.nseindia.com and website of the Company at www.asianhotelsnorth.com.

is available at our website at <a href="https://www.asianhotelsnorth.com/Preferentiallssue.html">https://www.asianhotelsnorth.com/Preferentiallssue.html</a>.

instruments like Fixed Deposit/Liquid Debt Fund or such other similar type of instruments.

Range (if

any)

Not

Applicable | Applicable |

Tentative Amount | Estimated | Reason for

(iii) Objects of the Preferential Issue and aggregate amount proposed to be raised

Utilized (₹ in Cr.) applicable)

at our website at https://www.asianhotelsnorth.com/Preferentiallssue.html.

Proposed to be

FDC LTD Reg Office: B-8, MIDC Industrial Area, t Aurangabad, Walui, Maharashtra, 431136 NOTICE FOR LOSS OF SHARE CERTIFICATES his is to inform the General Public that followi FOLIO NO. 0004783

HARES	DISTINCT	No. OF							
ERT No.	FROM	SHARES							
45464	5464 136870001 136872000								
ne Public are hereby cautioned against purchasing dealing in any way with the above referred share entificate [s].									
ny person who has any claim in respect of the said									

share certificate [s] should lodge such claim with the Company or its Registrar and Transfer Agents: MUFG Intime India Private Limited, 24<sup>th</sup> Park, C-101, 1 Floor, L. B. S. Marg, Vikhroli (W), Mumbai-400033. TEL: 810811676 within 15 days of publication of this notice after which no claim will entertained and the Company shall proceed ue with the Duplicate Share Certificate [s]. Date: 31/10/2025 NA AVICHY

**Tentative Time Period** 

under which the amount

shall be utilized

Within 6 months from the

date of receipt of money

For and on behalf of

Asian Hotels (North) Limited

Membership No. ACS -53209

**Company Secretary & Compliance Officer** 



KALASH CIN: L15141MP1985PLC003171 Reg. Off: Khasra no 61,22/1,28/1/2 A. B. Road, Silavati, Guna-473 001, Madhya Pradesh, India Tel: 0124-4173614 I E-mail: compliance@ksoils.in I Website: www.ksoils.in NOTICE

> SPECIAL WINDOW FOR RE-LODGEMENT OF TRANSFER REQUESTS OF PHYSICAL SHARES

Notice is hereby given that in terms of SEBI Circular No. SEBI/HO/MIRSD/MIRSD-PoD/P/CIR/2025/97 dated 2<sup>nd</sup> July, 2025, a Special Window has been opened for re odgement of transfer deeds, which were lodged prior to the deadline of 1st April 2019 and rejected / returned / not attended due to deficiency in the documents / process or otherwise. The re-lodgement window shall remain open for a period of six months i.e. from <sup>th</sup> July, 2025 till 6<sup>th</sup> January, 2026.

During this period, the securities that are re-lodged for transfer (including those requests hat are pending with the Company / RTA, as on date) shall be issued only in demat mode Due process shall be followed for such transfer-cum-demat requests.

Shareholders who have missed the earlier deadline of 31st March 2021 are encouraged t take advantage of this opportunity by furnishing the necessary documents to the Company's Registrar and Share Transfer Agents ('RTA'), i.e. M/s. Ankit Consultancy Private Limited, 60, Electronic Complex, Pardeshipura, Indore (MP)-452010, e-mai nvestor@ankitonline.com or the Company at e-mail: compliance@ksoils.in for further

Place: Gurgaon Date: 31.10.2025

For KS Oils Limited Jyoti Sharma Company Secretary & Compliance Office ACS 55135

2. Diluted

### **IFB AGRO INDUSTRIES LIMITED**

The full format of the Quarterly/Half yearly Financial Results are available on the Stock Exchange website:www.nseindia.com and FACT website www.fact.co.in.

Standalone

30 09 2024

149680

1543

1542

1118

3913

64707

0.17

Quarter Ended

30.06.2025

109456

708

708

428

428

64707

0.07

30.09.2025

168062

2122

2122

2086

64707

0.32

Regd.Office: Plot No.IND -5, Sector-I, East Kolkata Township, Kolkata - 700107 E-mail: complianceifbagro@ifbglobal.com Website: www.ifbagro.in Ph: 033 39849652 CIN: L01409WB1982PLC034590 STATEMENT OF CONSOLIDATED FINANCIAL RESULTS

FOR THE QUARTER AND SIX MONTHS ENDED 30 SEPTEMBER 2025 (₹ in lacs Quarter ended Six months ended Year ended 30 September 30 June 30 September 30 September 30 September 31 March **Particulars** 2025 2024 2025 (Unaudited) (Unaudited) (Unaudited) (Unaudited) (Unaudited) (Audited) 41573 38432 Net Profit / (Loss) for the period (before Tax, ened (boloro rax) 3194 2509 440 5703 1338 3605 Net Profit / (Loss) for the riod before tax (after xceptional and/or 2509 5703 1338 3605 3194 440 xtraordinary items) Net Profit / (Loss) for the period after tax (after Exceptional and/or Extraordinary items) 2270 1718 209 3988 1043 2234 Total comprehensive incom for the period [Comprising profit for the period and othe comprehensive income]

474

937

2.23

4514

937

42.57

1504

937

5657

937

59999

23.85

as under:

S.

No.

Notes:

Paid-up equity share capital (Face value Rs.10/- per share)

Earning per share (Face value of Rs.10/- each)

Reserves (excluding Revaluation Reserve)

Basic & Diluted

The above is an extract of the detailed format of Consolidated Unaudited Quarter And Six Months Financial Results iled with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results are available on the websites of the Stock Exchanges www.nseindia.com and www.bseindia.com and also on the Holding Company's website www.ifbagro.in

2031

937

18.34

2483

937

24.23

STATEMENT OF STANDALONE FINANCIAL RESULTS FOR THE QUARTER AND SIX MONTHS ENDED 30 SEPTEMBER 2025 (7 in lacs)										
$\vdash$	T OK THE		arter ende		Six mont	(₹ in lacs) Year ended				
SI. No.	Particulars	30 September 30 June 2025 2025			30 September 2025		ember 31 March			
		(Unaudited)	(Unaudited)	(Unaudited)	(Unaudited)	(Unaudited)	(Audited)			
1	Total income from operations	53288	41573	38432	94861	76428	153849			
2	Net Profit / (Loss) for the period (before Tax, Exceptional and/ or Extraordinary items)	3303	2610	508	5913	1475	3918			
3	Net Profit / (Loss) for the period before tax (after Exceptional and/or Extraordinary items)	3303	2610	508	5913	1475	3918			
4	Net Profit / (Loss) for the period after tax (after Exceptional and/or Extraordinary items)	2379	1819	277	4198	1180	2547			
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)	2565	2135	536	4700	1641	5975			
6	Paid-up equity share capital (Face value Rs.10/- per share)	937	937	937	937	937	937			
7	Reserves (excluding Revaluation Reserve)						60347			
8	Earning per share (Face value of Rs.10/- each) (not annualised) Basic & Diluted	25.40	19.42	2.96	44.82	12.60	27.19			

Notes:

The above is an extract of the detailed format of Standalone Unaudited Quarter And Six Months Financial Results filed 2015. The full format of the Financial Results are available on the websites of the Stock Exchanges, www.nseindia.con and www.bseindia.com and also on the Company's website www.ifbagro.in 

Kolkata Dated: 31 October, 2025



By order of the Board Arup Kumar Banerjee **Executive Vice Chairman** DIN 00336225

# Sicagen India Limited

CIN: L74900TN2004PLC053467

Regd. Office: 4th Floor, SPIC House, No.88, Mount Road, Guindy, Chennai - 600032. Website: www.sicagen.com E-mail: companysecretary@sicagen.com Phone: 044 4075 4075

Sicagen

# EXTRACT FROM THE STATEMENT OF CONSOLIDATED UNAUDITED FINANCIAL RESULTS FOR THE QUARTER AND HALF YEAR ENDED 30TH SEPTEMBER 2025

Particulars	Quarter ended 30.09.2025 (Unaudited)	Half Year ended 30.09.2025 (Unaudited)	Quarter ended 30.09.2024 (Unaudited)
Total Income from Operations (Net)	22676	43130	19771
Net Profit/(Loss) for the period (before tax, Exceptional Items)	573	1196	585
Net Profit/(Loss) for the period before tax (after Exceptional Items)	573	1196	585
Net Profit/(Loss) for the period after tax (after Exceptional Items)	414	868	414
Other Comprehensive Income			
(a) Items that will not be reclassified to profit or loss : Remeasurement of defined employee benefit plans Equity Instruments through other comprehensive Income	- 346	- 1420	- (260)
Total Comprehensive Income (net of tax) for the period/year attributable to : Shareholers of the Company	760	2288	154
Equity Share Capital	3957	3957	3957
Earnings per share (excluding OCI) (Basic and Diluted) Face value of Rs. 10/- each	1.04	2.19	1.05

Note

Place : Chennai

Date: 31.10.2025

Note:

1. The above is an extract of the detailed format of Quarterly/Half yearly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly/Half yearly Financial Results are available on the websites of the Stock

2.Additional information on the unaudited Standalone Financial results pursuant to Regulation 47 (1) (b) of SEBI (Listing Obligations and Disclosure Regulation 2015)

Regulations, 2015		(₹ in Lakhs						
Particulars	Quarter ended 30.09.2025 (Unaudited)	Half Year ended 30.09.2025 (Unaudited)	Quarter ended 30.09.2024 (Unaudited)					
Total Income from operations	12468	24625	12732					
Profit before tax and Exceptional Items	307	816	496					
Profit before tax after Exceptional Items	307	816	496					
Profit after tax	216	583	343					

On behalf of the Board

Nandakumar Varma Place : Hyderabad Whole Time Director

helpdesk.evoting@cdslindia.com or contact at toll free no. 1800 22 55 33. All grievances connected with the facility for voting by electronic means may be addressed to Mr. Rakesh Dalvi

Sr. Manager, Central Depository Services (India) Limited, A Wing, 25th Floor, Marathon Futurex, Mafatlal Mill Compounds N M Joshi Marg, Lower Parel (East), Mumbai - 400013 or send an email to helpdesk.evoting@cdslindia.com or call at toll ree no. 1800 22 55 33. for NACL Industries Limited

Satish Kumar Subudhi Sr. Vice President – Legal & Company Secretary FCS 9085

### ADC India Communications Ltd.

CIN: L32209KA1988PLC009313

Regd. Off: No.10C, 2nd Phase, 1st Main, Peenya Industrial Area, Bangalore-560058 Tel:+91 80 2839 6102 / 2839 6291

E-mail: support@adckcl.com Website: www.adckcl.com

**NOTICE TO SHAREHOLDERS** SPECIAL WINDOW FOR RE-LODGEMENT OF TRANSFER REQUESTS OF PHYSICAL SHARES

In terms of SEBI Circular No. SEBI/HO/MIRSD/MIRSD-PoD/P/CIR/2025/97 dated July 02, 2025, a Special Window has been opened for re-lodgement of transfer deeds that were lodged prior to April 01, 2019 and were rejected, returned or not attended to due to deficiencies in documents/process/or otherwise.

securities that are re-lodged for transfer, if approved, will be issued only in demai mode. The concerned shareholders may re-lodge the necessary documents, within the above period, after rectification of deficiencies, with the Company's Registrar and Share Transfer Agent i.e. KFin Technologies Limited, Selenium Tower B

The facility for re-lodgement of transfer deeds will be open till January 06, 2026. The

Plot Nos. 31 & 32, Financial District, Nanakramguda, Hyderabad-500032. Email: einward.ris@kfintech.com; Toll Free No. 1800 409 4001 For ADC India Communications Ltd

Place: Bangalore Date: October 31, 2025

R.Ganesh

Company Secretary

### WENDT (INDIA) LIMITED (a) WENDT CIN:L85110KA1980PLC003913

d Office: 105, 1<sup>st</sup> Floor, Cauvery Block, National Games Housing Complex, pala, Bangalore - 560 047. Tel: + 91 4344 405500; Fax: + 91 4344 405620/405630

Notice to the Shareholders No. 1 - Opening of Special Window for re-lodgement o transfer requests for physical shares

Notice is hereby given that in terms of SEBI Circular No. SEBI/HO/MIRSD/MIRSD PoD/P/CIR/2025/97 dated 2nd July 2025, a Special Window for a period of six months, from 7th July 2025 to 6th January 2026 is now available, to facilitate the re-lodgement of transfer requests for physical shares. This facility is available for transfer deeds that were lodged prior to 1st April 2019 but which were rejected/returned/not attended due to deficiency in the documents or lodgement process. All transfer requests duly rectified and re-lodged during the aforesaid period will be

processed through the transfer-cum-demat mode, i.e., the shares will be issued only in lematerialised form after approval of the transfer. Hence, the shareholders availing this vindow (lodgers) must necessarily have a demat account and should provide the Clien Master List (CML) along with the transfer documents, share certificate(s) and other necessary document(s) while lodging the documents for transfer with us. Eligible shareholders are requested to contact the Company's Registrar and

ransfer Agent (RTA) i.e. KFin Technologies Limited, Ms. Krishna Priya Maddula Senior Manager, Selenium Building, Tower-B, Plot No. 31 & 32, Financial District Nanakramguda, Serilingampally Hyderabad, Telangana – 500032, Toll Free: +91 1800 309 4001, WhatsApp No.: +91 91000 94099, Email: einward.ris@kfintech.com OR contact the Company at investorservices@wendtindia.com for further assistance

Eligible shareholders are requested to submit their transfer requests duly completed in al respects on or before the deadline of 6th January 2026. Requests received by the Company after this date will not be considered.

Notice to the Shareholders No. 2 -100 Days Campaign – "Saksham Niveshak" - fo KYC and other related updation to prevent Transfer of Unclaimed/unpaid dividend to Investor Education and Protection Fund (IEPF) Investor Education and Protection Fund Authority (IEPFA) has initiated a 100 Days

campaign 'Saksham Niveshak' starting from 28th July 2025 to 6th November 2025 to enhance shareholder awareness on unclaimed dividends and facilitate the updation of KYC, bank details and contact information. This campaign is intended to reach out to the shareholders to update their KYC, bank mandates and contact information, to enable payment of unclaimed/unpaid dividend.

As part of this campaign all shareholders whose dividends remain unclaimed or unpaid for the financial years commencing from 2018-19 to 2024-25, are urged to write to the Company or the Company's Registrar and Transfer Agent (RTA) i.e., KFin Technologic imited at the address mentioned above For Wendt (India) Limited

Place: Hosur Date: 1st November 2025

Ariun Rai P Company Secretary

...Petitioner Company 2

BEFORE THE NATIONAL COMPANY LAW TRIBUNAL, MUMBAI BENCH C.P(CAA)109(MB)2025

# C.A(CAA)204(MB)2024

In the matter of the Companies Act, 2013; AND

In the matter of Sections 230 to 232 read with section 66 and other applicable provisions of the Companies Act, 2013 and Rules framed thereunder as in force In the matter of Scheme of Amalgamation of Balaii Pine Chemicals Limited, the Firs

Transferor Company; Pine Forest Products And Investments Limited, the Second Transferor Company; Dujodwala Exports Private Limited, the Third Transferor Company; Tradechem Organics Limited, the Fourth Transferor Company with Dujodwala Resins And Terpenes Limited, the Transferee Company, Balaji Pine Chemicals Limited

having CIN: U74999MH1992PLC068340, is a Public Limited Company, incorporated under the Companies Act, 1956, and having its registered office at 812/813, Tulsiani Chambers, Nariman Point, Mumbai - 400021 ...Petitioner Company 1

Pine Forest Products And Investments Limited naving CIN: U99999MH1982PLC028462, is a Public Limited Company, incorporated under the Companies Act, 1956, and having its registered office at 812/813, Tulsiani Chambers, Nariman Point, Mumbai - 400021

Dujodwala Exports Private Limited
having CIN: U51900MH1982PTC027986, is a Private Limited Company,
incorporated under the Companies Act, 1956, and having its registered office at
812/813, Tulsiani Chambers, 212 Nariman Point, Mumbai - 400023
...Petitioner Company 3 Tradechem Organics Limited having CIN: U74110MH1979PLC020908, is a Public Limited Company

ncorporated under the Companies Act, 2013, and having its registered office a 12/813, Tulsaini Chambers, 212 Backbay Reclamation, Nariman Point, Bombay

...Petitioner Company 4

Dujodwala Resins And Terpenes Limited having CIN: U99999MH1976PLC019323, is a Public Limited Company incorporated under the Companies Act, 1956, and having its registered office a 813/814, Tulsaini Chambers, Backbay Reclamation, Nariman Point, Mumbai

### ...Petitioner Company 5 NOTICE OF PETITION

TAKE NOTICE THAT the Petition under Section 230 to Section 232 and other applicable provisions of the Companies Act, 2013 for an Order sanctioning the proposed arrangement embodied in the matter Scheme of Amalgamation of Balaji Pine Chemicals Limited, the First Transferor Company; Pine Forest Products And nvestments Limited, the Second Transferor Company; Dujodwala Exports Private Limited, the Third Transferor Company; Tradechem Organics Limited, the Fourth Transferor Company with Dujodwala Resins And Terpenes Limited, the Transferee Company and their respective Shareholders, presented by the Petitioner Companies and was admitted by this Hon'ble National Company Law Tribunal, Mumbai Bench on 8th October, 2025 and fixed for hearing on 26th Novembe

If you are desirous of opposing the said Petition, you may send to the Petitioner's Authorised Representative, notice of your intention signed by you or your advocate not later than two days before the date fixed for the hearing of the Petition, the grounds of opposition or a copy of affidavit shall be furnished with such notice.

A Copy of the petition will be furnished by the Petitioner's Authorised entative on requiring the same and on payment of prescribed charges for

Dated this 1st day of November, 2025

For Ajay Kumar & Co. Practising Company Secretaries

CS Ajay Kuma **Authorised Representative for the Petitioner** 103, A.S. Dias Building, 1st Floor, 268/272
Dr. Cawasji Hormasji Street, Marine Lines, Mumbai - 400002 Email: ajay\_199@yahoo.com

For Sicagen India Limited

Date : October 31, 2025

ಎರಡು ತಿಂಗಳಲ್ಲಿ ಹೆಚ್ಚುವರಿ ಶುಲ್ಕ ಮರುಪಾವತಿಗೆ ಹೈಕೋರ್ಟ್ ನಿರ್ದೇಶನ

ಪ್ರವೇಶ ಶುಲ್ಕ ಹೆಚ್ಚಳ ಆದೇಶ ರದ್ದು

ಸಾಧ್ಯವಾದಷ್ಟು ಶೀಘ್ರ ನ್ಯಾಯಾಲಯದ ಸಾಲಿನ ವಿವಿಧ ಕೋರ್ಸ್ಗಳಿಗೆ ಪ್ರಥಮ

ಹಿಂದಿರುಗಿಸಬೇಕು. ಸುತ್ತೋಲೆ ಪ್ರಶ್ನಿಸಿ ಈ ಪ್ರವೇಶ ಶುಲ್ಕ ಪರಿಷ್ಕರಿಸಿ 2025ರ ಜು.

ನ್ಯಾಯಾಲಯದ ಮುಂದೆ ಬಾರದವರೂ 2ರಂದು ಆದೇಶ ಹೊರಡಿಸಿದೆ. ಅದರ

ಪ್ರಕಾರ,

ಅಲ್ಲದೆ, ಆದೇಶದ ಅನುಸಾರ ಸಂಗ್ರಹಿ ನ್ಯಾಯಾಲಯ ಆದೇಶಿಸಿದೆ.

ಆದೇಶ ಪ್ರತಿ ದೊರೆತ ಎರಡು ತಿಂಗಳೊಳಗೆ

ಸೇರಿ ಎಲ್ಲ ವಿದ್ಯಾರ್ಥಿಗಳಿಗೂ ಹೆಚ್ಚುವರಿ

ಶುಲ್ಕದ ಹಣವನ್ನು ಮರುಪಾವತಿಸಬೇಕು

ವಿಧಿಸಲು ಮತ್ತು ಸಂಗ್ರಹಿಸಲು ವಿಶ್ವವಿದ್ಯಾ

ಲಯದ ಸಿಂಡಿಕೇಟ್ ಅಧಿಕಾರ ಹೊಂದಿದೆ

ಯಾದರೂ ಅಂತಹ ಯಾವುದೇ ಶಾಸನಗಳ

ಸಂಬಂಧ ಹೊರಡಿಸಿರುವ ಆಕ್ಷೇಪಾರ್ಹ

''ಶಾಸನಾತ್ಮಕವಾಗಿ ಸೂಚಿಸಲಾದ ಶುಲ್ತ

ಎಂದು ನ್ಯಾಯಾಲಯ ನಿರ್ದೇಶಿಸಿದೆ.

ರದ್ದುಪಡಿಸಲಾಗಿದೆ,''

ವರ್ಷ ಹಾಗೂ ನಂತರದ ವರ್ಷಗಳಿಗೆ

ಸಾಮಾನ್ಯ

ವಿದ್ಯಾರ್ಥಿಗಳಿಗೆ 6,580 ರೂ. ಪ್ರವೇಶ

ಶುಲ್ತ ನಿಗದಿಪಡಿಸಲಾಗಿದ್ದು, ಪರಿಶಿಷ್ಟ

ಜಾತಿ/ ಪರಿಶಿಷ್ಟಪಂಗಡದ ವಿದ್ಯಾರ್ಥಿಗಳಿಗೆ

4,820ರಿಂದ 5,180 ರೂ.ವರೆಗೆ ಪ್ರವೇಶ

ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕವು

ಹಿಂದಿನ ಶೈಕ್ಷಣಿಕ ಸಾಲುಗಳಿಗೆ ಹೋಲಿಸಿದರೆ

ಅನುಪಸ್ಥಿತಿಯಲ್ಲಿ ಶುಲ್ಕ ಹೆಚ್ಚಳ ಮಾಡುವ ಅತ್ಯಧಿಕವಾಗಿದೆ. ಶುಲ್ಕ ಪರಿಷ್ಕರಿಸುವಾಗ ಆದ್ದರಿಂದ, ಶುಲ್ಕ ಪರಿಷ್ಕರಣೆ ಸಂಬಂಧ

ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ,

ಅಲ್ಲದೆ, ಶುಲ್ತ ಪರಿಷ್ಕರಣೆಯು ಶೈಕ್ಷಣಿಕ

ಮಂಡಳಿಯ 37ನೇ ಸಭೆಯಲ್ಲಿ ಅನು

ಹೇಳಲಾಗಿದೆ. ಆದರೆ, ಕರ್ನಾಟಕ ರಾಜ್ಯ

ಕಾಯಿದೆ-2009ರ ಸೆಕ್ಷನ್ 34ರ ಪ್ರಕಾರ,

ಶುಲ್ತ ನಿಗದಿ, ಸಂಗ್ರಹ ಅಥವಾ ಪರಿಷ್

ಕಾರವನ್ನು ಶೈಕ್ಷಣಿಕ ಮಂಡಳಿಯಾಗಲಿ,

ಕುಲಪತಿಯಾಗಲಿ ಹೊಂದಿಲ್ಲ. ವಿದ್ಯಾರ್ಥಿ

ಗಳಿಗೆ ಯಾವುದೇ ಸೇವೆ ಅಥವಾ

ಪ್ರಯೋಜನ ಒದಗಿಸದೆಯೇ ಈ

ವರ್ಗದ ರಿಸಲು ಯಾವುದೇ ಶಾಸನಬದ್ದ ಅಧಿ

ರೀತಿಯ ಶುಲ್ಕಗಳನ್ನು

ಕಾನೂನುಬಾಹಿರ

ಕೆಎಸ್ಎಲ್ಯು

ಕಎಸ್ಎಲ್ಯು 2025–26ನೇ ಮೋದಿಸಲ್ಪಟ್ಟಿದೆ ಎಂದು ಆದೇಶದಲ್ಲಿ

# ಪೊಲೀಸ್ ಅಧಿಕಾರಿಗಳಿಗೆ ದಕ್ಷತಾ ಪದಕ ಗೌರವ

■ **ವಿಕ ಸುದ್ದಿಲೋಕ** ಬೆಂಗಳೂರು ಅಪರಾಧ ಪ್ರಕರಣಗಳಲ್ಲಿ ಅತ್ಯುತ್ತಮ ತನಿಖೆ ಹಾಗೂ ದಕ್ಷ ಕಾರ್ಯವೈಖರಿ, ಗುಪ್ತಮಾಹಿತಿ ಕಲೆಹಾಕುವಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ್ದ ರಾಜ್ಯದ ಎಂಟು ಪೊಲೀಸ್ ಅಧಿಕಾರಿಗಳು/

ಸಿಬ್ಬಂದಿ 'ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ-2025' ಗೌರವಕ್ಕೆ ಭಾಜನರಾಗಿದ್ದಾರೆ. ಹಾಸನದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾದ ಎಂ.ಕೆ. ತಮ್ಮಯ್ಯ, ಬೆಂಗಳೂರಿನ ಕೆ.ಜಿ.ಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಪ್ರಕಾಶ್ ರಾಥೋಡ್, ಸುದ್ದಗುಂಟೆಪಾಳ್ಯ ಠಾಣೆ ಇನ್ನ್ ಪೆಕ್ಟರ್ ರಮೇಶ್ ಚಾಯ್ಗೋಳ್, ಬೆಳ ಗಾವಿ ನಗರ ಅಪರಾಧ ದತ್ತಾಂಶ ವಿಭಾಗದ

(ಸಿಸಿಆರ್ಬಿ) ಪೊಲೀಸ್ ಇನ್ಫ್ ಪಕ್ಕರ್

**a ವಿಕ ಸುದ್ದಿಲೋಕ** ಬೆಂಗಳೂರು

ಒಕ್ಕೂಟ ಒತ್ತಾಯಿಸಿದೆ.

''ಎಸ್ಪೆಸ್ಟೆಲ್ಪಿ ಮತ್ತು ದ್ವಿತೀಯ ಪಿಯುಸಿ ತೇರ್ಗಡೆ 35

ಶಿಕ್ಷಣ ತಜ್ಞರು ವಿರೋಧಿಸುತ್ತಿರುವುದು ತಪ್ಪು. ಸರಕಾರದ ಈ

ಅನುಕೂಲಕವಾಗಲಿದೆ,'' ಎಂದು ರಾಜ್ಯ ಪಠ್ಯಕ್ರಮ

ಬೋಧನೆ ಮಾಡುವ ಖಾಸಗಿ ಶಾಲೆಗಳ ಸಂಘಟನೆಗಳಾದ

ಕ್ಯಾಮ್ಸ್, ಕುಸ್ಮಾ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸುವ

ಮೂಲಕ ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡವು.



ರಾಜ್ಯ ಸರಕಾರ ಮುಂದಾಗಿರುವುದು ಸ್ವಾಗತಾರ್ಹ. ಶಾಲೆಗಳ ಒತ್ತಾಯದ ಮೇರೆಗೆ ಈಗ ತೇರ್ಗಡೆ ಅಂಕಗಳನ್ನು

ಯಾವುದೇ ಕಾರಣಕ್ಕೂ ರಾಜ್ಯ ಸರಕಾರ ಈ ನಿರ್ಧಾರದಿಂದ 35ರಿಂದ 33ಕ್ಕೆ ಇಳಿಕೆ ಮಾಡಲಾಗಿದೆ. ಸಾರ್ವಜನಿಕರ

''ಉತ್ತೀರ್ಣಕ್ಷೆ 33 ಅಂಕ ನಿಗದಿ ಮಾಡಿರುವುದಕ್ಕೆ ಕೆಲವು ಮಾಡಿ ಆದೇಶ ಹೊರಡಿಸಿದೆ. ಇದಾದ ಬಳಿಕವೂ ಕೆಲವರು

''ಕನಿಷ್ಠ

ವಿದ್ಯಾರ್ಥಿಗಳಿಗೆ

ಕರ್ನಾಟಕ ಸರಕಾರ

ಕಾರ್ಯನಿರ್ವಾಹಕ ಅಭಿಯಂತರು, ಲೋಕೋಪಯೋಗಿ

<u>ಇಲಾಖೆ, ಬೆಳಗಾವಿ ವಿಭಾಗ, ಬೆಳಗಾವಿ</u>

ಸಂಖ್ಯೆ: ಲೋ.ಇ./ಬೆವಿ/ತಾಂಶಾ/ಗುತ್ತಿಗೆ/2025-26/5445 ದಿನಾಂಕ:.31.10.2025

-: ಟೆಂಡರ ಅಧಿಸೂಚನೆ (ಕೆ.ಪಿ.ಪಿ.ಪಿ.ನಲ್ಲಿ):-

ಇಲಾಖೆ ಬೆಳಗಾವಿ ವಿಭಾಗ, ಬೆಳಗಾವಿ ಅಡಿಯಲ್ಲಿ ಐಟಂವಾರು

ಗುತ್ತಿಗೆಗಳನ್ನು ಕೆ.ಪಿ.ಪಿ.ಪಿ.ನಲ್ಲಿ ನೋಂದಾಯಿತ ಅರ್ಹ ಗುತ್ತಿಗೆದಾರರಿಂದ

ಸ್ಟ್ರಾಂಡರ್ಡ ಟೆಂಡರ ಡಾಕ್ಯೂಮೆಂಟ್ ಕೆ.ಡಬ್ಲೂ–1, 2, 3 & 4ರಲ್ಲಿ ಲೆಕ್ಕ

ಶೀರ್ಷಕ: 2025–26 ನೇ ಸಾಲಿನ 3054 ರಾಜ್ಯ ಹೆದ್ದಾರಿ ನಿರ್ವಹಣೆ 🥻

3054 ಜಿಲ್ಲಾ ಮುಖ್ಯ ರಸ್ತೆಗಳು ನಿರ್ವಹಣೆ, 5054 ರಾಜ್ಯ ಹೆದ್ದಾರಿ

ಸುಧಾರಣೆ, 2059 ಸುವರ್ಣಸೌಧ ಬೆಳಗಾವಿ ಕಟ್ಟಡ ನಿರ್ವಹಣೆ & 4059

ಇಲಾಖಾ ಕಟ್ಟಡಗಳು ನಿರ್ಮಾಣ, ಅಡಿಯಲ್ಲಿ ಸೇರಿ ಒಟ್ಟು 07

ಕಾಮಗಾರಿಗಳಿಗೆ ಗುತ್ತಿಗೆಯನ್ನು ಕರೆಯಲಾಗಿದ್ದು ಗರಿಷ್ಠ ಹಾಗೂ ಕನಿಷ್ಠ ಗುತ್ತಿಗೆಗೆ ಇಟ್ಟ ಅಂದಾಜು ಮೊತ್ತವು ಅನುಕ್ರಮವಾಗಿ ರೂ. 118.65

ಲಕ್ಷಗಳು ಹಾಗೂ ರೂ. 19.62 ಲಕ್ಷಗಳು ಇದ್ದು, ಮುಂಗಡ ಠೇವಣಿ

ಮೌತ್ತವು ಗರಿಷ್ಠ ಹಾಗೂ ಕನಿಷ್ಠ ಅನುಕ್ರಮವಾಗಿ ರೂ. 1,78,000/–

ಹಾಗೂ ರೂ. 24,600/– ಇರುತ್ತದೆ. ಭಾಗ–1: ಟೆಂಡರ ಸ್ವೀಕರಿಸುವ

ಕೊನೆಯ ದಿನಾಂಕ 07.11.2025 ರ ಸಂಜೆ 4.30 ಘಂಟೆಯರಿಗೆ ಮತ್ತು

|ಟೆಂಡರ ತಾಂತ್ರಿಕ ಬಿಡ್ ತೆರೆಯುವ ದಿನಾಂಕ 10.11.2025 ರ ಸಂಜೆ 4.45

ಘಂಟೆ ನಂತರ ಭಾಗ–2: ಟೆಂಡರ ಸ್ವೀಕರಿಸುವ ಕೊನೆಯ ದಿನಾಂಕ 17.11.2025 ರ ಸಂಜೆ 4.30 ಘಂಟೆಯರೆಗೆ ಮತ್ತು ಟೆಂಡರ ತಾಂತ್ರಿಕ

ಬಿಡ್ ತೆರೆಯುವ ದಿನಾಂಕ 18.11.2025 ರ ಸಂಜೆ 4.45 ಘಂಟೆ ಹಾಗೂ

ಭಾಗ-3: ಟೆಂಡರ ಸ್ಪೀಕರಿಸುವ ಕೊನೆಯ ದಿನಾಂಕ 24.11.2025 ರ

ಸಂಜೆ 4.30 ಘಂಟೆಯರೆಗೆ ಮತ್ತು ಟೆಂಡರ ತಾಂತ್ರಿಕ ಬಿಡ್ ತೆರೆಯುವ

ದಿನಾಂಕ 25.11.2025 ರ ಸಂಜೆ 4.45 ಘಂಟೆ. ಭಾಗ–4: ಜಾಹೀರ್

ಲೋಕೋಪಯೋಗಿ ಇಲಾಖೆ ಸುವರ್ಣ ಸೌಧ ಬೆಳಗಾವಿ ಕಛೇರಿಯಲ್ಲಿ

ದಿನಾಂಕ 07.11.2025 ರಂದು ಮುಂಜಾನೆ 11.00 ಗಂಟೆಗೆ ಸಹಾಯಕ

ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ

ಸುವರ್ಣ ಸೌಧ ಬೆಳಗಾವಿ ಇವರ ಹೆಸರಿನಲ್ಲಿ ರೂ.1000/– ಡಿ.ಡಿ. ಕಟ್ಟಿ

ಭಾಗವಹಿಸುವುದು. ನಂತರ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಗುತ್ತಿಗೆದಾರರು

ಅಂತರ್ಜಾಲದ ಮೂಲಕ ವೆಬ್ಸೈಟ್ ವಿಳಾಸ www.kppp.karnataka.

gov.in ರಲ್ಲಿ ದಿನಾಂಕ: 31.10.2025 ರ ನಂತರ ಪಡೆಯಬಹುದು.

R/BGM/RO-NO-1250/KSMCA/2025-26

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು,

ಲೋಕೋಪಯೋಗಿ ಇಲಾಖೆ, ಬೆಳಗಾವಿ ವಿಭಾಗ, ಬೆಳಗಾವಿ

ಕಾರ್ಯನಿರ್ವಾಹಕ ಅಭಿಯಂತರು, ಲೋಕೋಪಯೋಗಿ



ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ,

''ಸಿಬಿಎಸ್ಇ, ಐಸಿಎಸ್ಇ ಪಠ್ಯಕ್ರಮ ಬೋಧನೆ ಮಾಡುವ

ಹಿಂದೆ ಸರಿಯಬಾರದು,'' ಎಂದು ರಾಜ್ಯ ಖಾಸಗಿ ಶಾಲೆಗಳ ಆಕ್ಷೇಪಣೆಗೆ ಅವಕಾಶ ಕಲ್ಪಿಸಿ, ಪರ-ವಿರೋಧವಾಗಿ ಬಂದ ಪ್ರಮಾಣವನ್ನು ತಗ್ಗಿಸಬಹುದು. ಸರಕಾರ ಯಾವುದೇ

ಅರ್ಜಿಗಳ ಪರಿಶೀಲನೆ ನಂತರವಷ್ಟೇ 33 ಅಂಕಗಳಿಗೆ ನಿಗದಿ

ಕ್ರಮವಲ್ಲ. ಇದರಿಂದ ಗುಣಮಟ್ಟ ಕುಸಿಯುತ್ತದೆ ಎಂದು

ಆರೋಪಿಸುವವರು ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಯಾವ

ಮಾದರಿ ಪರೀಕ್ಷೆ ಇರುವ ಶಾಲೆಗಳಲ್ಲಿ ಓದಿಸುತ್ತಿದ್ದಾರೆ

ಡ್ರೆವಿಂಗ್

ಎನ್ನುವುದನ್ನು ಬಹಿರಂಗಪಡಿಸಲಿ,'' ಎಂದರು.

ಒಂದು

ಈ ವೇಳೆ ಮಾತನಾಡಿದ ಕ್ಲಾಮ್ಡ್ ಸಂಘಟನೆಯ ಮಾಡಿಸಿಕೊಳ್ಳಬೇಕಾದರೂ ಎಸ್ಸೆಸ್ಟೆಲ್ನಿ ಅಂಕಪಟ್ಟಿ ಬೇಕು. ಪ್ರತಿ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಉಪಸ್ಥಿತರಿದ್ದರು.

facebook.com/vijaykarnataka

twitter.com/vijaykarnataka





ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಾದ ಶಶಿಕುಮಾರ್ ಮತ್ತು ಕುಸ್ತಾ ಸಂಘಟನೆ ಅಧ್ಯಕ್ಷ ಸತ್ಯಮೂರ್ತಿ

ಮಾತನಾಡಿ,

ತಪಿಸಲು

© **WENDT** ವೆಂಡ್ಟ್ (ಇಂಡಿಯಾ) ಅಮಿಚೆಡ್ ™: L85110KA1980PLC003913

CIN: 185110KA1950PEC005915 ನೋಂದಾಯಿತ ಕಚೇರಿ: 105, 1ನೇ ಮಹಡಿ, ಕಾವೇರಿ ಬ್ಲಾಕ್, ನ್ಯಾಷನರ್ ಗೇಮ್ಸ್ ಹೌಸಿಂಗ್ ಕಾಂಪ್ಲೆಕ್ಸ್ ಕೋರಮಂಗಲ ಬೆಂಗಳೂರು-560047 ದೂ:+91 4344 405500; ಫ್ಯಾಕ್ಸ್: +91 4344 405620/405630

<mark>ಜಾಲೈ 2, 2025ರ</mark> ಸುತ್ತೋಲೆ **ಸಂಖ್ಯೆ SEBI/HO/MIRSD/MIRSD-PoD/P/CIR/2025/97**ರ

**ಜಾಲೈ 7, 2025**ರಿಂದ **ಜನವರಿ 6, 2026**ರವರೆಗೆ ಆರು ತಿಂಗಳ ಅವಧಿಗೆ ವಿಶೇಷ ವಿಂಡೋ

ಮೇಲೆ ತಿಳಿಸಿದ ಅವಧಿಯಲ್ಲಿ ಸಕಾಲಿಕವಾಗಿ ಸರಿಪಡಿಸಿದ ಮತ್ತು ಮರು ಸಲ್ಲಿಕೆ ಮಾಡಿದ ಎಲ್ಲಾ

ವರ್ಗಾವಣೆ ವಿನಂತಿಗಳನ್ನು ಟ್ರಾನ್ಸ್ಫ್ ಕಮ್ ಡಿಮ್ಯಾಟ್ ಮೋಡ್ ಮೂಲಕ ಪ್ರಕ್ರಿಯೆಗೊಳಿಸಲಾಗುತ್ತದೆ,

ಷೇರುಗಳನ್ನು ವರ್ಗಾವಣೆ ಅನುಮೋದನೆಯ ನಂತರ ಡಿಮೆಟೀರಿಯಲೈಸ್ಡ್ ರೂಪದಲ್ಲಿ ಮಾತ್ರ

ನೀಡಲಾಗುತ್ತದೆ. ಆದ್ದರಿಂದ, ಈ ವಿಂಡೋ (ಲಾಡ್ಜರ್ಸ್) ಹೊಂದಿರುವ ಷೇರುದಾರರು ಡಿಮ್ಯಾಟ್

ಖಾತೆಯನ್ನು ಹೊಂದಿರಬೇಕು ಮತ್ತು ವರ್ಗಾವಣೆಗಾಗಿ ದಾಖಲೆಗಳನ್ನು ನಮಗೆ ಸಲ್ಲಿಸುವಾಗ ವರ್ಗಾವಣೆ

ದಾಖಲೆಗಳು, ಷೇರು ಪ್ರಮಾಣಪತ್ರ(ಗಳು) ಮತ್ತು ಇತರೆ ಅಗತ್ಯ ದಾಖಲೆ(ಗಳು) ಜೊತೆಗೆ ಕ್ಲೈಂಟ್

ಅರ್ಹ ಷೇರುದಾರರು ಕಂಪನಿಯ ರಿಜಿಸ್ಟಾರ್ ಮತ್ತು ವರ್ಗಾವಣೆ ಏಜೆಂಟ್ (ಆರ್ಟಿಎ), ಅಂದರ

ಕೆಫಿಸ್ ಟೆಕ್ನಾಲಜೀಸ್ ಲಿಮಿಟೆಡ್, ಶ್ರೀಮತಿ ಕೃಷ್ಣ ಪ್ರಿಯಾ ಮದ್ದುಲ, ಹಿರಿಯ ವ್ಯವಸ್ಥಾಪಕರು, ಸೆಲೇನಿಯಮ್ ಬಿಲ್ನಿಂಗ್, ಟವರ್–ಬಿ, ಪ್ಲಾಟ್ ನಂ.31 & 32, ಫೈನಾನ್ನಿಯಲ್ ಡಿಸ್ಟಿಕ್ಟ್, ನಾನಕ್ರಮ್ಗುಡ, ಸೆರಿಲಿಂಗಂಪಲ್ಲಿ, ಹೈದರಾಬಾದ್, ತೆಲಂಗಾಣ-500032, ಟೋಲ್ ಫ್ರೀ: +91 1800 309 4001, ವಾಟ್ಸಾಪ್ ನಂ.:

+91 91000 94099, ಇಮೇಲ್: <u>einward.ris@kfintech.com</u> ಅಥವಾ ಹೆಚ್ಚಿನ ಸಹಾಯಕ್ಕಾಗಿ

ಕೋರಲಾಗಿದೆ. ಅರ್ಹ ಷೇರುದಾರರು ತಮ್ಮ ವರ್ಗಾವಣೆ ವಿನಂತಿಗಳನ್ನು 6ನೇ ಜನವರಿ 2026ರ ಗಡುವಿಗೂ ಮುನ್ನ ಎಲ್ಲಾ ರೀತಿಯಲ್ಲೂ ಪೂರ್ಣಗೊಳಿಸಿ ಸಲ್ಲಿಸುವಂತೆ ಕೋರಲಾಗಿದೆ. ಈ ದಿನಾಂಕದ

ಷೇರುದಾರರ ಸಂಖ್ಯೆ 2ಕ್ಕೆ ನೋಟಿಸ್ - ಕ್ಲೇಮ್ ಮಾಡದ/ಪಾವತಿಸದ ಲಾಭಾಂಶವು ಹೂಡಿಕೆದಾರ ಶಿಕ್ಷಣ ಮತ್ತು ರಕ್ಷಣಾ ನಿಧಿಗೆ (IEPF) ವರ್ಗಾಯಿಸುವುದನ್ನು ತಡೆಯಲು ಕೆವೈಸಿ ಮತ್ತು ಇತರೆ ಸಂಬಂಧಿತ

ಹೂಡಿಕೆದಾರ ಶಿಕ್ಷಣ ಮತ್ತು ರಕ್ಷಣಾ ನಿಧಿ ಪ್ರಾಧಿಕಾರವು (IEPFA) 28ನೇ ಜುಲೈ, 2025 ರಿಂದ 6ನೇ ನವೆಂಬರ್, 2025ರವರೆಗೆ 100 ದಿನಗಳ ಅಭಿಯಾನ 'ಸಕ್ಷಮ್ ನಿವೇಶಕ್' ಆರಂಭಿಸಿದೆ. ಕ್ಷೇಮ್

ರಾಡದ ಲಾಭಾಂಶಗಳ ಕುರಿತು ಷೇರುದಾರರಲ್ಲಿ ಜಾಗೃತಿ ಹೆಚ್ಚಿಸಲು ಮತ್ತು ಕೆವೈಸಿ, ಬ್ಯಾಂಕ್ ವಿವರಗಳು

ಮತ್ತು ಸಂಪರ್ಕ ಮಾಹಿತಿಯ ನವೀಕರಣವನ್ನು ಸುಗಮಗೊಳಿಸುವಲ್ಲಿ ಈ ಅಭಿಯಾನವು ಷೇರುದಾರರನು

ತಲುಪಲು ಉದ್ದೇಶಿಸಿದೆ. ಕ್ಲೇಮ್ ಮಾಡದ/ಪಾವತಿಸದ ಲಾಭಾಂಶದ ಪಾವತಿಯನ್ನು ಸಕ್ತಿಯಗೊಳಿಸಲು

ಅವರ ಕೆವೈಸಿ, ಬ್ಯಾಂಕ್ ಕಡ್ಡಾಯಗಳು ಮತ್ತು ಸಂಪರ್ಕ ಮಾಹಿತಿಯನ್ನು ನವೀಕರಿಸಲು ಈ ಅಭಿಯಾನವು

ಈ ಅಬಿಯಾನದ ಬಾಗವಾಗಿ 2018-19 ರಿಂದ 2024-25 ರವರೆಗಿನ ಹಣಕಾಸು ವರ್ಷಗಳಲಿ

ಲಾಭಾಂಶವನ್ನು ಕ್ಷೈಮ್ ಮಾಡದ ಅಥವಾ ಪಾವತಿಸದ ಎಲ್ಲಾ ಷೇರುದಾರರು, ಮೇಲೆ ತಿಳಿಸಿದ

ವಿಳಾಸದಲ್ಲಿರುವ ಕಂಪನಿ ಅಥವಾ ಕಂಪನಿಯ ರಿಜಿಸ್ಟಾರ್ ಮತ್ತು ಟ್ರಾನ್ಸ್ ಏಜೆಂಟ್ (RTA) ಅಂದರೆ,

<u>investorservices@wendtindia.com</u> ಮೂಲಕ

ನಂತರ ಸ್ವೀಕರಿಸುವ ವಿನಂತಿಗಳನ್ನು ಕಂಪನಿಯು ಪರಿಗಣಿಸುವುದಿಲ್ಲ

ನವೀಕರಣಕ್ಕಾಗಿ 100 ದಿನಗಳ ಅಭಿಯಾನ – "ಸಕ್ಷಮ್ ನಿವೇಶಕ್"

ಕೆಫಿನ್ ಟೆಕ್ನಾಲಜೀಸ್ ಲಿಮಿಟೆಡ್ಗೆ ಬರೆಯಲು ಸೂಚಿಸಲಾಗಿದೆ.

ಸ್ಥಳ: ಹೊಸೂರು

ಾಂಕ: 1ನೇ ನವೆಂಬರ್. 2025

ಲ್ಪಟ್ಟ/ಹಿಂದಿರುಗಿದ/ವಿತರಿಸದ ವರ್ಗಾವಣೆ ಪತ್ರಗಳಿಗೆ ಈ ಸೌಲಭ್ಯ ಲಭ್ಯವಿದೆ.

ಭೌತಿಕ ಷೇರುಗಳಿಗೆ ವರ್ಗಾವಣೆ ವಿನಂತಿಗಳನ್ನು ಮರು ಸಲ್ಲಿಕೆ ಮಾಡಲು ಅನುಕೂಲವಾಗುವಂತೆ

ದೆ ಎಂದು ಕಂಪನಿಯ ಷೇರುದಾರರಿಗೆ ಈ ಮೂಲಕ ಸೂಚಿಸಲಾಗಿದೆ. ಏಪಿಲ್ 1. 2019ಕೂ

ಸಲ್ಲಿಸಲಾದ, ಆದರೆ ದಾಖಲೆಗಳು ಅಥವಾ ದಾಖಲಾತಿ ಪ್ರಕ್ರಿಯೆಯಲ್ಲಿನ ಕೊರತೆಯಿಂದಾಗ

ಇಮೇಲ್: wil@wendtindia.com ವೆಬ್ಸೈಟ್: "www.wendtindia.com

ಮಾಸ್ಪರ್ ಪಟ್ಟಿ (ಸಿಎಂಎಲ್) ಒದಗಿಸಬೇಕು.

ಗುರುರಾಜ್ ಈಶ್ವರ್ ಕಲ್ಯಾಣಶೆಟ್ಟಿ ಬೆಳಗಾವಿ ಮೂಡಲಗಿ ಠಾಣೆ ಇನ್ಸ್ ಪೆಕ್ಟರ್ ಶ್ರೀಶೈಲ್ ಕೆ.ಬ್ಯಾಕೋಡ್ ಅವರು ಅತ್ಯುತ್ತಮ ತನಿಖೆ ನಡೆಸಿ ಅಪರಾಧ ಪ್ರಕರಣಗಳನ್ನು ತಾರ್ಕಿಕ ಅಂತ್ಯ ಕಾಣಿಸಿ ದಕ್ಷತೆ ಮೆರೆದಿರುವ ವಿಭಾಗ ದಲ್ಲಿ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.

ತ್ರರಿತ ಹಾಗೂ ಕರಾರುವಕ್ಕಾದ ಗುಪ್ತ ಮಾಹಿತಿಯನ್ನು ಕಲೆಹಾಕಿ ಬದ್ಧತೆ ಮೆರೆದಿರುವ ವಿಭಾಗದಲ್ಲಿ ರಾಜ್ಯ ಗುಪ್ತಚರ ದಳದ ಡಿವೈಎಸ್ತಿ/ ಸಹಾಯಕ ನಿರ್ದೇಶಕ ಸಿ.ವಿ. ದೀಪಕ್, ಪಿಎಸ್ಐ ಕಲ್ಲಪ್ಪ ಎಚ್. ಅತನೂರ್, ನಕ್ನಲ್ ನಿಗ್ರಹ ಪಡೆಯ (ಕಾರ್ಕಳ) ಸಶಸ್ತ್ರ ಹೆಡ್ ಕಾನ್ಸ್ಟ್ ಬಲ್ ಟಿ.ಎಂ. ಮಧುಕುಮಾರ್ ಅವರು ದಕ್ಷತಾ ಪದಕ ಗೌರವ ಪಡೆದಿದ್ದಾರೆ.

# ಮಧುಕುಮಾರ್ ಪಾಸ್ಗೆ 33 ಅಂಕ: ಜಾರಿಯಾಗಲಿ ಆದೇಶ

ಪಾಸಾಗಬಹುದು. ಇದರಿಂದಾಗಿ ಫೇಲಾಗಿ ಸಮಾಜಘಾತುಕ

ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ವಿದ್ಯಾರ್ಥಿಗಳ

ಕಾರಣಕ್ಕೂ ಈ ಆದೇಶ ಹಿಂಪಡೆಯಬಾರದು'' ಎಂದರು.

ಕ್ಯಾಮ್ಸ್ ಸಂಘಟನೆ ಪ್ರಧಾನ ಕಾರ್ಯದರ್ಶಿ

ಉದ್ಯೋಗಗಳು ಅನ್ಯ ರಾಜ್ಯದವರ ಪಾಲಾಗುತ್ತಿವೆ. ಇದನ್ನು

ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ

ಸರಕಾರ

ಉತ್ತಮವಾದುದಾಗಿದೆ,'' ಎಂದರು.

''ಕನಿಷ್ಠ ವಿದ್ಯಾರ್ಹತೆ ಇಲ್ಲದೆ ಸಾಕಷ್ಟು

ಕ್ಟೆಗೊಂಡಿರುವ

## **a** ವಿಕ ಸುದ್ದಿಲೋಕ ಬೆಂಗಳೂರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾ ಲಯದಲ್ಲಿ (ಕೆಎಸ್ಎಲ್ಯು) 5 ಮತ್ತು 3

### ವಿದ್ಯಾರ್ಥಿಗಳು ಸಲ್ಲಿಸಿದ್ದ ಮೂರು ಪ್ರತ್ಯೇಕ ವರ್ಷ ಮೂರು ಪರೀಕ್ಷೆಗಳಿಂದ 3-4 ಲಕ್ಷ ವಿದ್ಯಾರ್ಥಿಗಳು ಅರ್ಜಿಗಳನ್ನು ಪುರಸ್ತರಿಸಿರುವ ಆದೇಶವು ಮಾನ್ಯವಾಗುವುದಿಲ್ಲ. ಈ ಎಲ್ಲ ಅವರ ಪ್ರತಿಕ್ರಿಯೆ ಪಡೆದುಕೊಳ್ಳದೇ ಅದೇಶ ರದ್ಯುಪಡಿಸಬೇಕು ಎಂದು ಅರ್ಜಿ ಅನುತ್ತೀರ್ಣರಾಗುತ್ತಲೇ ಇದ್ದಾರೆ. ಎರಡು ಅಂಕಗಳನ್ನು ನ್ಯಾಯಮೂರ್ತಿ ಆರ್. ದೇವದಾಸ್ ಕಾರಣಗಳಿಂದಾಗಿ 2025ರ ಜು.2ರಂದು ಏಕಪಕ್ಷೀಯವಾಗಿನಿರ್ಧಾರಕ್ಷೆಗೊಳ್ಳಲಾಗಿದೆ ದಾರರು ಕೋರಿದ್ದರು. ಅಂಕಗಳ ಬದಲಾಗಿ 33 ಅಂಕಗಳನ್ನು ನಿಗದಿ ಮಾಡಲು ಶಾಲೆಗಳಲ್ಲಿಈಗಾಗಲೇ ಉತ್ತೀರ್ಣ ಅಂಕ 33ರಷ್ಟಿದೆ. ಖಾಸಗಿ ಇಳಿಕೆ ಮಾಡುವುದರಿಂದ ಇಂತಹ ವಿದ್ಯಾರ್ಥಿಗಳು

ನಿರ್ದೇಶನ ನೀಡಿದೆ.

ಕೆಎಸ್ಎಲ್ಯು

**ವಕ ಸುದ್ದಿಲೋಕ** ಬೆಂಗಳೂರು

ಪರೀಕ್ಷಾ ಕ್ರಮವನ್ನು ಮರುಪರಿಶೀಲಿಸಬೇಕು ಎಂದು ಒತ್ತಾ ಯಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ರ ಪತ್ರ ಬರೆದಿದ್ದಾರೆ.

ಮಾನದಂಡ ರೂಪಿಸಲಾಗಿದೆ.

ಕಡಿಮೆ ಕೊಡಲಾರರು. ಇಷ್ಟಕ್ಕೂ ಶಾಲಾ ಶಿಕ್ಷಣದಲ್ಲಿ ಅಳವಡಿಸಿರುವ ಅಂಕಗಳ ಮೌಲ್ಯಮಾಪನದ ಅಂಕ ನೀಡಿಕೆಗೆ ನಿರ್ದಿಷ್ಟ ಮಾನದಂಡಗಳಿಲ್ಲ. 10 ಅಥವಾ ಅದಕ್ಕಿಂತ ಕಡಿಮೆ ಅಂಕಗಳನ್ನು ಆಂತರಿಕ

ಮೌಲ್ಯಮಾಪನಕ್ಕೆ ನಿಗದಿಗೊಳಿಸಬೇಕು. ಹಾಜರಾತಿ, ಟೆಸ್ಟ್ ಗಳ ಅಂಕ, ಇತರೆ ಶೈಕ್ಷಣಿಕ ಚಟುವಟಿಕೆಗಳಿಗೆ ಇಂತಿಷ್ಟು ಅಂಕ ಎಂದು ನಿಗದಿಪಡಿಸಬೇಕು. ಲಿಖಿತ

ಪರೀಕ್ಷಾ ಅಂಕಗಳೇ ಹೆಚ್ಚು ಇರಬೇಕು,'' ಎಂದು ಬರಗೂರು ರಾಮಚಂದ್ರಪ್ರಸಲಹೆ ನೀಡಿದ್ದಾರೆ.

''ಯಾವ ಯಾವ ಪಾಠಗಳಲ್ಲಿ ಎಷ್ಟೆಷ್ಟು ಅಂಕಗಳಿಗೆ ಎಷ್ಟೆಷ್ಟು ಪ್ರಶ್ನೆ ಕೇಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯೇ ನಿಗದಿ ಮಾಡಿ ಪಟಿ ನೀಡಿದೆ. ಪಾಠ ಪ್ರಶ್ನೆಗಳನ್ನು ಮಾಡಿದವರಿಗೆ ರೂಪಿಸುವ ್ ಮೊಟಕುಗೊಳಿಸಲಾಗಿದೆ. ಸ್ವಾತಂತ್ರ್ಯವನ್ನೂ ಎಲ್ಬಿಎ (ಲೆಸೆನ್ ಬೇಸ್ಡ್ ಅಸೆಸ್ಮಾಂಟ್) ಪದ್ಧತಿ ಅಳವಡಿಕೆಯು ವಿದ್ಯಾರ್ಥಿಗಳಿಗೆ ಹೆಚ್ಚು ಒತ್ತಡ ತರುತ್ತಿದೆ. ಎಲ್ಬಿಎ ಪಾಠಾಧಾರಿತ ಮೌಲ್ಯಾಂಕನ ಪ್ರಕಾರ ಎಲ್ಲಾ ಪಠ್ಯ ವಿಷಯಗಳನ್ನೂ ಸೇರಿಸಿ, ಒಂದು ಶೈಕ್ಷಣಿಕ ವರ್ಷದಲ್ಲಿ ನೂರಾರು ಟೆಸ್ಟ್ಗಳನ್ನು ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸ ಅಳೆಯಲು ಕಿರು ಪರೀಕ್ಷೆಗಳು ಬೇಕು. ಆದರೆ, ಇಡೀ ವರ್ಷ ಟೆಸ್ಟ್ ಗಳೇ ತುಂಬಿಕೊಂಡಿದ್ದರೆ ಗುಣಮಟ್ಟ ಹೆಚ್ಚುತ್ತದೆ ಎನ್ನುವುದು ಭ್ರಮೆ. ಮಕ್ಕಳು ಪ್ರಶಾಂತ ಮನಸ್ಪಿನಿಂದ ಕಲಿಯಬೇಕು. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸಲು ಸಮಯಾವಕಾಶ ಬೇಕು,'' ಎಂದು ಅವರು ಗಮನ



ಪ್ರಶೈ: ವ್ಯಾಪಾರದಲ್ಲಿ ಬಹಳ ನಷ್ಟವಾಗುತ್ತಿದೆ. ದಯವಿಟ್ಟು ಪರಿಹಾರ ತಿಳಿಸಿಕೊಡಿ ಗುರೂಜಿ. ಜನ್ಗೆ ದಿನಾಂಕ: 19.02.1986 ನಕ್ತತ್ರ: ಪುಬ್ಯಾ

ಪರಿಹಾರ: ನಿಮಗೆ ಶುಕ್ರ ದೆಸೆ, ರಾಹು ಭುಕ್ತಿ ನಡೆಯುತ್ತಿರುವುದರಿಂದ ಒಳ್ಳೆಯ ದಶಾ, ಭುಕ್ತಿ ಸಮಯವೇ ಆಗಿದೆ. ಅಷ್ಟಮ ಗುರುವು ಕೊಡಬೇಕಾದದ್ದನ್ನು ಕೊಡದೇ ಇರಬಹುದು. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ, ಸಂಯಮದಿಂದ ಮುಂದುವರಿಸಿ. ನೀವು ನಿಮ್ಮ ಊರಿನ ವಾಸ್ತು ತಜ್ಞರಿಗೆ ಜಾಗವನ್ನು ತೋರಿಸಿ ಸಲಹೆ ಪಡೆದು ವ್ಯಾಪಾರ ಸ್ಥಳವನ್ನು ಬದಲಾಯಿಸುವ ಪ್ರಯತ್ನ ಮಾಡಿ. ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ. ದತ್ತಾಷ್ಟಕವನ್ನು ಪಠಿಸಿ.

### ನೀವೂ ಪ್ರಶ್ನೆ ಕೇಳಬಹುದು...

ನೀವು ನಿಮ್ಮ ವೈಯಕ್ತಿಕ ಪ್ರಶ್ನೆಯನ್ನು ಇಲ್ಲಿ ಕೇಳಬಹುದು. **ರಾಜಗುರು ಬಿ.ಎಸ್. ದ್ವಾರಕನಾಥ್** ಅವರು ನಿಮ್ಮ ಒಂದು ಪ್ರಶ್ನೆಗೆ ಉತ್ತರಿಸಲಿದ್ದಾರೆ. ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರದೊಂದಿಗೆ ಈ ಕೆಳಗಿನ ನಂಬರ್ಗೆ ವಾಟ್ಡ್ ಆ್ಯಪ್ ಮಾಡಿ. ದಿನಕ್ಕೊಬ್ಬರ ಪ್ರಶ್ನೆಗೆ ಉತ್ತರ ಪ್ರಕಟಿಸಲಾಗುವುದು.

ವಾಟ್ಸ್ಆ್ಯಪ್ ಸಂಖ್ಯೆ: 6366422240

# ಅಂಕ ಆಧಾರಿತ ಪರೀಕ್ಸ್ ಕ್ರಮಕ್ಕೆ ಆಗ್ರಹಿಸಿ ಸಿಎಂಗೆ ಬರಗೂರು ಪತ್ರ

ವರ್ಷದ ಕೋರ್ಸ್ಗಳ ಪ್ರವೇಶ ಶುಲ್ಕ ಸಿರುವ ಹೆಚ್ಚುವರಿ ಶುಲ್ಕದ ಮೊತ್ತವನ್ನು

ವಿದ್ಯಾರ್ಥಿಗಳಿಗೆ

ಸಂಯೋಜಿತ

ಹೆಚ್ಚಿಸಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿ

ಸಿರುವ ಹೈಕೋರ್ಟ್, ಸಂಗ್ರಹ ಮಾಡಿರುವ

ಹೆಚ್ಚುವರಿ ಶುಲ್ತವನ್ನು ಎರಡು ತಿಂಗಳೊಳಗೆ

ಕಾಲೇಜುಗಳಿಗೆ 2025-26ನೇ ಸಾಲಿನ

ವಿವಿಧ ಕೋರ್ಸ್ಗಳ ಪ್ರವೇಶ ಶುಲ್ತ

ಪರಿಷ್ಕರಿಸಿ 2025ರ ಜು.2ರಂದು ಹೊರಡಿ

ಸಿದ್ದ ಆದೇಶ ರದ್ದು ಕೋರಿ ಬೆಂಗಳೂರಿನ

ಕೆ.ಎನ್.ಪ್ರಣವ ಸೇರಿ 6 ಮಂದಿ ಕಾನೂನು

ಕೇಂದ್ರೀಯ ಶಾಲೆಗಳ ಪದ್ಧತಿಯನ್ನು ಅನುಸರಿಸುವಂತೆ ಗಣೇಶ್ ಭಟ್ ಸಮಿತಿ ನೀಡಿದ ಸಲಹೆ ಮೇರೆಗೆ ರಾಜ್ಯ ಶಿಕ್ಷಣ ಇಲಾಖೆಯು ಕೇಂದ್ರೀಯ ಶಾಲೆಗಳ ಪದ್ಧತಿಯಂತೆ ಪರೀಕ್ರಾ ವಿಧಾನದಲ್ಲಿ ಬದಲಾವಣೆ ಮಾಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ ನಿರಾಕರಿಸಿದ ರಾಜ್ಯ ಸರಕಾರದ ನಿಲುವನ್ನು ರಾಜ್ಯ ಶಿಕ್ಷಣ ಇಲಾಖೆಯೇ ಉಲ್ಲಂಘಿಸಿ ರಾಜ್ಯದ ಶೈಕ್ಷಣಿಕ ಸ್ವಾಯತ್ತತೆಗೆ ಧಕ್ಕೆ ತಂದಿದೆ. ಮೊದಲಿದ್ದ ಪರೀಕ್ಷಾ ಪದ್ಧತಿಯ ದೋಷಗಳೇನು ಎಂದು ತಿಳಿಸದೆ ಅಥವಾ ದೋಷಗಳೇ ಇಲ್ಲದೆ ಹೊಸ ಮೌಲ್ಯಾಮಾಪನಕ್ಕೆ 20 ಅಂಕಗಳು ಮತ್ತು ಲಿಖಿತ ಉತ್ತರಕ್ಕೆ 13 ಅಂಕಗಳನ್ನು ನಿಗದಿಪಡಿಸಿ ತೇರ್ಗಡೆಯ

ಆಂತರಿಕ ಅಂಕಗಳು ಕಡಿಮೆಯಿರಲಿ: "ನೀವು ಹಿಂದೊಮ್ಮೆ ಕೃಪಾಂಕವಾಗಿ 20 ಅಂಕಗಳನ್ನು ಕೊಡುವ ಒಳಪದ್ದತಿ ವಿರೋಧಿಸಿದ್ದೀರಿ. ಆ ಕಾರಣದಿಂದ ಕೃಪಾಂಕ ನೀಡಿಕೆಯನ್ನು ಕೈಬಿಟ್ಟು 'ಆಂತರಿಕ ಮೌಲ್ಯ ಮಾಪನ'ಕ್ಕೆ 20 ಅಂಕಗಳನ್ನು ನಿಗದಿ ಮಾಡಿ ಹಿಂಬಾಗಿಲಿನಿಂದ ಒಳಪ್ರವೇಶ ಮಾಡಲಾಗಿದೆ. ಯಾವ ಅಧ್ಯಾಪಕರೂ 20 ಅಂಕಗಳಿಗೆ 18ಕ್ಕಿಂತ

# ಮತಗಳವು: ಸುಭಾಷ್ ಗೆ ನಿರೀಕ್ಷಣಾ ಜಾಮೀನು

ಸೆಳೆದಿದ್ದಾರೆ.

**ಬೆಂಗಳೂರು:** ಅಳಂದ ವಿಧಾನಸಭಾ ಕ್ಷೇತ್ರದ ಮತಕಳವು ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಮಗ ಹರ್ಷ ಗುತ್ತೇದಾರ್ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರ ಆದೇಶಿಸಿದೆ.

ಮತಕಳವು ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡವು (ಎಸ್ಐಟಿ) ಇತ್ತೀಚೆಗೆ ಸುಭಾಷ್ ಗುತ್ತೇದಾರ್ ಸೇರಿದಂತೆ ಹಲವರ ನಿವಾಸಗಳ ಮೇಲೆ ದಾಳಿ ನಡೆಸಿ ಮಹತ್ತದ ದಾಖಲೆ ಜಪ್ತಿ ಮಾಡಿತ್ತು. ಕೆಲವು ಸ್ಥಳಗಳಲ್ಲಿ ಅರ್ಧಂಬರ್ಧ ಸುಟ್ಟಿದ್ದ ಮತದಾರರ ಪಟ್ಟಿಯೂ ಸಿಕ್ಕಿತ್ತು. ತನಿಖೆಯಲ್ಲಿ ಸೈಬರ್ ಸೆಂಟರ್ವಾೊಂದರಲ್ಲಿ ಮತದಾರರ ಪಟ್ಟಿಯಿಂದ ಕೆಲವರ ಹೆಸರು ಡಿಲೀಟ್ ಮಾಡಿರುವುದು ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಬಂಧನ ಭೀತಿ ಎದುರಿಸುತ್ತಿದ್ದ ಸುಭಾಷ್ ಗುತ್ತೇದಾರ್, ಹರ್ಷ ಗುತ್ತೇದಾರ್ ನಿರೀಕ್ಷಣಾ ಜಾಮೀನು ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಇಬ್ಬರಿಗೂ

ನಿರೀಕ್ಷಣಾ ಜಾಮೀನು ನೀಡಿರುವ ನ್ಯಾಯಾಲಯವು ತನಿಖೆಗೆ ಸಹಕರಿಸುವಂತೆ ಹಲವು ಷರತ್ಕುಗಳನ್ನು ವಿಧಿಸಿದೆ. ಮುಂದಿನ ಹತ್ತು ದಿನಗಳಲ್ಲಿ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದೆ.

ಪಂಚಾ⊚ಗ ವಿಶ್ವಾವಸು ನಾಮ ಸಂವತ್ತರ ಅಯನ: ದಕ್ಷಿಣಾಯನ.

**ಋತು:** ಶರತ್. **ಮಾಸ:** ಕಾರ್ತಿಕ. **ಪಕ್ಷ**; ಶುಕ್ಲ

ಮಳೆ ನಕ್ತತ್ರ: ಸ್ವಾತಿ. ನಿತ್ಯನಕ್ರತ್ರ: ಶತಭಿಷ. ತಿಥಿ: ದಶಮಿ. **ಯೋಗ:** ಧ್ರುವ. **ಕರಣ:** ಗರಜ.

**ವಾರ:** ಶನಿವಾರ.

ರಾಹು ಕಾಲ: ಬೆ. 9.00 - 10.30 ಗುಳಿಕ ಕಾಲ: <u>ಬೆ.6.00-7.30</u>

ಯಮಗಂಡ ಕಾಲ: ಮ. 1.30-3.00 ಸೂರ್ಯ ಅಸ್ತ: ಸೂರ್ಯ ಉದಯ

ಬೆ. 6.14 ಸಂ. 5.51

.....PETITIONER





ಇಂಡಿಯಾ) ಲಿಮಿಟೆಡ್ ಪರವಾ

ಸಹಿ/- ಅರ್ಜುನ್ ರಾಜ್ ಪಿ

ಕಂಪನಿ ಕಾರ್ಯದಶಿಣ

QUALITY, TECHNOLOGY, INNOVATION

## ಬಾರತ್ ಎಲೆಕಾನಿಕ್ ಲಿಮಿಟೆಡ್

(ರಕ್ಷಣಾ ಸಚಿವಾಲಯದಡಿಯ ಭಾರತ ಸರ್ಕಾರದ ಒಂದು ಉದ್ಯಮ)

CIN: L32309KA1954G0I000787

ನೋಂದಾಯಿತ ಮತ್ತು ಪ್ರಧಾನ ಕಛೇರಿ: ಹೊರವರ್ತುಲ ರಸ್ತೆ, ನಾಗವಾರ, ಬೆಂಗಳೂರು - 560 045. ಇ-ಮೇಲ್: secretary@bel.co.in ವೆಬ್ಸ್ಟ್ www.bel-india.in ಫೋನ್: 080-25039300, ಫ್ಯಾಕ್ಸ್: 080-25039266

30ನೇ ಸೆಪ್ಟೆಂಬರ್ 2025ಕ್ಕೆ ಅಂತ್ಯ ಗೊಂಡ ತ್ರೈಮಾಸಿಕ ಹಾಗೂ ಅರ್ಧ ವಾರ್ಷಿಕ ಸ್ಟ್ಯಾಂಡ್ಅಲೋನ್ ಹಾಗೂ ಕ್ರೋಢೀಕರಿಸಿದ ಲೆಕ್ಕ ಪರಿಶೋಧಿತವಲ್ಲದ ಹಣಕಾಸು ಫಲಿತಾಂಶಗಳ ಸಾರಾಂಶ (₹ಲಕ್ಷಗಳಲ್ಲಿ)

		ಸ್ಪ್ಯಾಂಡ್ಅಲೋನ್						ಕ್ರೋಢೀಕೃತ					
ಕ್ರಮ		ತ್ರೈಮಾಸಿಕ ಅಂತ್ಯ ಗೊಂಡ		ಅರ್ಧ ವರ್ಷಾಂತ್ಯಕ್ಕೆ ವರ್ಷಾ		ವರ್ಷಾಂತ್ಯಕ್ಕೆ	ತ್ರೈಮಾಸಿಕ ಅಂತ್ಯಗೊಂಡ		ಅರ್ಧ ವರ್ಷಾಂತ್ಯಕ್ಕೆ		ವರ್ಷಾಂತ್ಯಕ್ಕೆ		
ಸಂಖ್ಯೆ	ವಿವರಗಳು	30.09.2025	30.06.2025	30.09.2024	30.09.2025	30.09.2024	31.03.2025	30.09.2025	30.06.2025	30.09.2024	30.09.2025	30.09.2024	31.03.2025
		(ಲೆಕ್ಕ ಪರಿಶೋಧಿತ ವಲ್ಲದ)		(ಲೆಕ್ಕ ಪರಿಶೋಧಿತ ವಲ್ಲದ) (		(ಲೆಕ್ಕ ಪರಿಶೋಧಿತ)	(ಲೆಕ್ಕ ತ	(ಲೆಕ್ಕ ಪರಿಶೋಧಿತ ವಲ್ಲದ) (ಲೆಕ್ಕ ಪರಿಶೋಧಿತ ವಲ್ಲದ)		(ಲೆಕ್ಕ ಪರಿಶೋಧಿತ)			
1.	ಕಾರ್ಯಾಚರಣೆಗಳಿಂದ ಒಟ್ಟು ಆದಾಯ	5,76,365	4,41,683	4,58,341	10,18,048	8,78,218	23,65,801	5,79,209	4,43,974	4,60,490	10,23,183	8,84,847	23,76,875
2.	ತೆರಿಗೆ ಮತ್ತು ಅಸಾಧಾರಣ ವಸ್ತುಗಳ ಮುಂಚಿನ ಅವಧಿಯ ನಿವ್ವಳ ಲಾಭ	1,73,430	1,28,924	1,45,088	3,02,354	2,48,822	7,08,999	1,72,795	1,27,936	1,44,520	3,00,731	2,48,812	7,09,900
3.	ತೆರಿಗೆ ಮುಂಚಿನ ಮತ್ತು ಅಸಾಧಾರಣ ವಸ್ತುಗಳ ನಂತರದ ಅವಧಿಯ ನಿವ್ವಳ ಲಾಭ	1,73,430	1,28,924	1,45,088	3,02,354	2,48,822	7,08,999	1,72,795	1,27,936	1,44,520	3,00,731	2,48,812	7,09,900
4.	ತೆರಿಗೆ ಮತ್ತು ಅಸಾಧಾರಣ ವಸ್ತುಗಳ ನಂತರದ ಅವಧಿಯ ನಿವ್ವಳ ಲಾಭ	1,28,613	96,913	1,09,127	2,25,526	1,86,741	5,28,825	1,28,716	96,905	1,09,278	2,25,621	1,88,406	5,32,268
5.	ಒಟ್ಟು ಸಮಗ್ರ ಅವಧಿಯ ಆದಾಯ [ಅವಧಿಯ ಲಾಭ ಸಹಿತ (ತೆರಿಗೆ ನಂತರ) ಮತ್ತು ಇತರ ಸಮಗ್ರ ಆದಾಯ (ತೆರಿಗೆ ನಂತರ)]	1,26,094	98,748	1,07,422	2,24,842	1,90,261	5,29,653	1,26,200	98,738	1,07,573	2,24,938	1,91,927	5,32,990
6.	ಪಾವತಿಸಿದ ಇಕ್ವಿಟಿ ಷೇರು ಬಂಡವಾಳ	73,098	73,098	73,098	73,098	73,098	73,098	73,098	73,098	73,098	73,098	73,098	73,098
7.	ಪ್ರತಿ ಷೇರಿನ ಗಳಿಕೆ  (₹1/- ರಂತೆ ವಾರ್ಷಿಕರಣಗೊಳ್ಳದ್ದು)  (ಮುಂದುವರಿಸಿದ ಮತ್ತು ಸ್ಥಗಿತ ಕಾರ್ಯಾಚರಣೆಗಳಿಗೆ)  ಮೂಲ ಮತ್ತು ಪರಿವರ್ತಿತ(₹ನಲಿ)	1.76	1.33	1.49	3.09	2.55	7.23	1.76	1.33	1.50	3.09	2.58	7.28

## ಟಿಪ್ಪಣಿಗಳು:

- 1. ಈ ಮೇಲಿನವುಗಳು ಸೆಬಿಯ ನಿಯಂತ್ರಣ ನಿಬಂಧನೆ 33 (ಬಾದ್ಕತೆಗಳ ಪಟ್ಟಿ ಮಾಡುವಿಕೆ ಮತ್ತು ಅಗತ್ಯತೆಗಳ ಪ್ರಕಟಗೊಳಿಸುವಿಕೆ), 2015 ರ ಅಡಿಯಲ್ಲಿ, ತಿದ್ದುಪಡಿಯಾದಂತೆ, ಷೇರು ವಿನಿಮಯ ಕೇಂದ್ರದಲ್ಲಿ ಸಲ್ಲಿಸಲ್ಪಟ್ಟ ತ್ರೈಮಾಸಿಕ / ವಾರ್ಷಿಕ ಹಣಕಾಸಿನ ವಿಸ್ಪತ ರೂಪವಾಗಿದೆ. ತ್ರೈಮಾಸಿಕ / ವಾರ್ಷಿಕ ಹಣಕಾಸು ಫಲಿತಾಂಶಗಳ ಪೂರ್ಣ ರೂಪವು ಷೇರು ವಿನಿಮಯ ಕೇಂದ್ರದ ವೆಬ್ಸೈಟ್ ನಲ್ಲಿ ಲಭ್ಯವಿದೆ (<u>www.bseindia.com</u> ಮತ್ತು <u>www.nseindia.com</u>) ಮತ್ತು ಕಂಪೆನಿಯ ವೆಬ್ಸೈಟ್ (<u>www.bel-india.in</u>) ನಲ್ಲಿಯೂ ಲಭ್ಯವಿದೆ.
- 2. ಹಣಕಾಸು ಫಲಿತಾಂಶಗಳ ಈ ಮೇಲಿನ ವಿವರಣೆಯನ್ನು ಲೆಕ್ಕ ಪರಿಶೋಧನಾ ಸಮಿತಿಯು ದಿನಾಂಕ 30 ಅಕ್ಟೋಬರ್ 2025 ರಂದು ನಡೆದ ಸಭೆಯಲ್ಲಿ ಪರಿಶೀಲಿಸಿದೆ ಮತ್ತು ದಿನಾಂಕ 31 ಅಕ್ಟೋಬರ್ 2025 ರಂದು ನಡೆದ ಸಭೆಯಲ್ಲಿ ನಿರ್ದೇಶಕರ ಮಂಡಳಿಯಿಂದ ಅನುಮೋದಿಸಲಾಗಿದೆ.

ದಿನಾಂಕ: 31 ಅಕ್ಟೋಬರ್, 2025

ಸ್ಥಳ: ಬೆಂಗಳೂರು



ನಿರ್ದೇಶಕರ ಮಂಡಳಿಯ ಪರವಾಗಿ ಸಹಿ/-ಮನೋಜ್ ಜೈನ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು

## **BENGALURU CENTRAL** CITY CORPORATION Office of Head of the Legal Cell, Annex-3 Building,

5th Floor, Bengaluru-560002 IN THE SUPREME COURT OF INDIA

SLP(C) NO.16117/2022 IN THE MATTER OF:

Bruhat Bengalure Mahangara Palike By Its Chief Commissioner Versus

Sri. B.Chinnaswamy Shetty and Others ..... RESPONDENTS

**NOTICE TO RESPONDENT No.2 & 7** 1. All the Legal Heirs of: B.S.Shantharam (Dead), S/o B.Subbarama Setty, Seshamahal, Vanivilas Road,

Bangalore-560004, Karnataka. (Respondent No.2) 2. All the Legal Heirs of: B.S.Krishnamurthy (Dead), S/o Late B.Subbaiahm Setty, Seshamahal, Vanivilasa

Whereas, the Petitioner above named had filed the above Special Leave Petition Under Article 136 of the Constitution of India against you and Another, seeking this Hon'ble Court to grant special leave to appeal against the impugned judgment and final order dated: 04/10/2021 passed by the Hon'ble High Court of Karnataka at Bengaluru in CRP.No.482/2013 (EX) (Impugned Order).

Road, Bangalore-560004, Karnataka, (Respondent No.7)

Hon'ble Supreme Court of India by its order dated: 04/08/2025 granted two weeks' time to the Petitioner herein to comply with the Order dated 13.12.2023 pursuant to which the LRs of deceased Respondent Nos.2 and 7 were to be brought on record. After filing of the present Special Leave Petition, recently the Petitioner came to know about the demise of Respondent Nos.2 and 7. The petitioner has made diligent inquiries to ascertain the particulars and names of the legal representatives of the deceased respondent No.2 and 7 However, despite best efforts, the petitioner has not been able to obtain correct particulars/names and addresses of the said legal heirs. The respondents No.2 and 7 and their legal heirs may be the residents of the same place as mentioned in the cause title. In view of this Hon'ble Court allowed the I.A No.189512/2025 for paper publication to bring the LRs of the

deceased respondent no.2 and 7 on record. That in the circumstances, it is just and necessary that this Hon'ble Court may be pleased to direct the office to issue notice at the last known address of the deceased respondent or in the alternative, direct substituted service by way of public notice/publication in a widely circulated newspaper at the

place of residence of the deceased respondent. Therefore hereby Legal heirs of the deceased respondent no.2 and 7 are summoned to appear in this Court in person or by a pleader on or before: 18/11/2025 to answer the same, failing which the appeal will be heard and determined in your

(By Order of the Hon'ble Supreme Court)

Head of the Legal Cell Bengaluru Central City Corporation Advocate for Petitioner:

M/S NULI & NULI, ADVOCATE, Supreme Court of India, No.1501, 15th Floor, Super Nova, 'Astralis' Plot No.03, Sector-94, Noida-201301, U.P, Delhi-NCR, India.